

22 January 2022

The Manager, Listing BSE Limited Phiroze Jeejeebhoy Towers, Dalal Street, MUMBAI - 400 001 The Manager, Listing
National Stock Exchange of India Ltd
Exchange Plaza, Plot No. c/1,
G-Block, Bandra-Kurla Complex,
MUMBAI – 400 051

Dear Sirs,

### Sub: Advertisement regarding the financial results

Further to our letter dated 20 January 2022 on the outcome of the Board meeting, we enclose herewith the copy of newspaper advertisement with respect to financial results published today in the Business Standard and Samyuktha Karnataka (Kannada newspaper).

We request you to kindly take the above on record as per the provisions of the SEBI (Listing Obligations and Disclosure Requirements) Regulations, 2015.

Thanking you,

Yours faithfully,

For Mphasis Limited

Subramanian Narayan
Senior Vice President and Company Secretary

Encl: As above



www.mphasis.com

### **APPOINTMENTS**

nent No. 7/2022 Government of India **Public Enterprises Selection Board** invites applications for the post of CHAIRMAN AND MANAGING DIRECTOR

## MECON LIMITED

Last date of receipt of applications in PESB is by **15.00 hours** on 11th March, 2022. For details login to website http://www.pesb.gov.in

# Samvardhana Motherson International Limit

Regd, Office: Unit 705, C Wing, ONE BKC, G Block, Bandra Kurla Complex,
Bandra East, Mumbai-400051, Maharashtra
I: +91-120-6679500, Fax: +91-120-6679270, E-mail: smil@motherson.ce
Website: www.smil.co.in, Clin: U74900MH2004PLC267011

Jear Sharrinoptors
This with reference to the scheme of analysmation and arrangement ("Scheme"
this with reference to the scheme of analysmation and arrangement ("Scheme"
this with reference international Limited ("MoSE"), Motherson SurWriting India Limited ("MoSWL") and their respective shareholders and creditors, Int
So Inform that Jaurang 25, 2822 (Lineaty) is been invited as Record to the 2, for it
specified in the shareholders of the Company to whom the flaty packed
upopose of determining the shareholders of the Company to whom the flaty packed
upopose of the Scheme ("Scheme") statement of the second and disorder, in corrections

of the statement of the shareholders of the Company to whom the flaty packed

of the Scheme ("Scheme") statement of the second and disorder in the shareholders of the Scheme

of the Scheme ("Scheme") statement of the second and scheme ("Scheme") statement

of the Scheme ("Scheme") statement of the scheme ("Scheme") statement

of the Scheme ("Scheme") statement

of the Scheme ("Scheme") statement

of the Scheme ("Scheme") statement

of the Scheme ("Scheme") statement

of the Scheme ("Scheme") statement

of the Scheme ("Scheme") statement

of the Scheme ("Scheme") statement

of the Scheme ("Scheme") statement

of the Scheme ("Scheme ("Scheme") statement

of the Scheme ("Scheme ("Scheme") statement

of the Scheme ("Scheme ("Sche Samivarduran Novemberg (\*\*NSWIL\*\*) and their Novemberg (\*\*NSWIL\*\*) and the standard and addition, in consideration of themerge of the Company in MSSWIL.

\*\*Saminary (\*\*NSWIL\*\*) and the Company of the Company of the Company are in additional to the Register of the Company of the Company are in additional to the Register of the Company of the Company are in additional to the Register of the Company are in additional to the Register of the Company are in additional to the Register of the Company are in additional to the Register of the Company as per the terms of the Scheme,

For Samvardhana Motherson International Limited Sanjay Mebia
Director



## **TATA CLEANTECH CAPITAL LIMITED**

Registered Office: 11th Floor, Tower A, Peninsula Business Park, Ganpatrao Kadam Marg, Lower Parel, Mumbai - 400013 Corporate Identity Number: U65923MH2011PLC222430 Website: www.tatacapital.com

### Extract of Financial Results for the quarter ended December 31, 2021

(Rs. in lakh)

		Quarte	Year ended	
_		December 30,	December 31,	March 31,
Pa	articu <b>l</b> ars	2021	2020	2021
		(Unaudited)	(Unaudited)	(Audited)
1	Total Income from Operations (refer note no 4)	17,271	16,906	66,868
2	Net profit/(loss) for the period (before tax, exceptional items)	6,054	6,698	22,069
3	Net profit/(loss) for the period before tax (after exceptional items)	6,054	6.698	22,069
4	Net profit/(loss) for the period after tax (after exceptional items)	4,631	5,094	16,773
5	Total Comprehensive income for the period [comprising profit/ (loss) for the period (after tax) and other comprehensive income (after tax)]	4,732	5,308	17,401
6	Paid-up equity share capital (Face value: Rs. 10 per share)	45.000		
7	Reserves, excluding revaluation reserves	45,929	38,802	38,802
8	Securities Premium Account	1,15,725	73,151	77,443
9	Net worth (refer note no 5)	45,903	22,029	22,029
10	Paid up Debt Capital / Outstanding Debt	1,60,539	1,10,827	1,15,086
11	Outstanding Redeemable Preference Shares	5,58,735	5,55,857	5,31,366
12	Debt Equity Ratio (refer note no 5)	-	-	-
13	Earnings Per Share (of Rs. 10/- each) (for continuing and discontinued operations)  - Basic *	3.48	5.02	4.62
	- Diluted *	0.98	1.31	4.32
14	Capital Redemption Reserve	0.98	1,31	4.32
15	Debenture Redemption Reserve	-	-	-
16	Debt Service Coverage Ratio	-	-	-
17	Interest Service Coverage Ratio	NA	NA	N.A
		NA	NA	N.A

\* (Not annualised for quarter ended December 31, 2021 and December 31, 2020)

- 1 The above results have been reviewed by the Audit Committee and have been approved and taken on record by the Board of Directors at their respective meetings held on January 21, 2022. The financial results for the quarter ended December 31, 2021 have been subjected to a limited review by the statutory auditor (Mukund M. Chitale & Co., Chartered Accountants) of the Company. The report thereon is unmodified. The financial results for the quarter ended December 31, 2020 and for the year ended March 31, 2021 were reviewed / audited by B S R & Co. LLP, Chartered Accountants.
- 2 The above is an extract of the detailed format of quarterly / annual financial results filed with the Stock Exchange under Regulation 52 of the Securities and Exchange Board of India ("SEBI") (Listing Obligations and Disclosure Requirements) Regulations, 2015. The full format of the quarterly / annual financial results are available on the website of the National Stock Exchange of India Limited (www.nseindia.com) and the website of the Company (www.tatacapital.com).
- 3 For the other items referred in Regulation 52(4) of the SEBI (Listing Obligations and Disclosure Requirements) Regulations, 2015, the pertinent disclosures have been made to the National Stock Exchange of India Limited and can be accessed on www.nseindia.com.
- 4 Total Income from Operations includes other income.
- 5 Net worth has been calculated as per Section 2(57) of Companies Act, 2013 and includes equity share capital plus other equity less deferred revenue expenditure. Debt Equity Ratio has been calculated as:
- 6 The impact of COVID-19, which is still evolving including the current "Third wave" that has significantly increased the number of cases in India, on the Company's performance, will depend on ongoing as well as future developments, which are highly uncertain, including, among other things, any new information concerning the severity of the COVID-IP pandemic and any action to contain its spread or mitigate its impact whether government-mandated or elected by us.

The Company has assessed the potential impact of COVID-19 on the carrying value of its assets based on relevant internal and external factors / information available, upto the date of approval of these financial results. In order to cover the impact of COVID-19 on the future expected credit losses, the Company carries a Management and macro economic variable outlay Rs. 3,500 lakh as on December 31, 2021 (For the year ended March 31, 2021 Rs. 3,500 lakh). The Company will continue to closely monitor the material changes in the macro-economic factors impacting the operations of the

- 7 The Company is engaged in the business of lending and has only one "business segment".
- 8 The Indian Parliament has published the Code on Social Security, 2020 which may impact the contributions by the Company towards Provident Fund and Gratuity. The Ministry of Labour and Employment has released draft rules for the Code on Social Security, 2020 and has invited suggestions from stakeholders which are under consideration. The Company will determine the impact once the subject rules are finally notified and will give appropriate impact in its financial results in the period in which the Code becomes effective and the related rules to determine the financial impact are published.

For Tata Cleantech Capital Limited

Place: Mumbai Date: January 21, 2022

Manish Chourasia (Managing Director) DIN: 03547985

### **Mphasis Group**

Registered Office : Bagmane World Technology Center, Marathalli Outer Ring Road, Doddanakhundi Village, Mahadevapura, Bengaluru - 560 O48. Telephone: 91 80 f5701000. Fax: 91 80 6695 5943, Website: www.mphasis.com, E-mait\_Investor.relations@mphasis.com Mphasis

CIN: L30007KA1992PLC025294

Amounts in ₹ million except share and per share data, unle

ь	xtract of Statement of Consolidated Audited Financial Results	for the quarter and n	ine months ended 3	1 December 2021
	Particulars	Quarter ended	Nine months ended	Quarter ended
	r articulars	31 December 2021	31 December 2021	31 December 2020
1	Revenue from operations	31,237.18	86,837.79	24,743.85
2	Net profit before tax	4,795.67	13,972.80	4,265.96
3	Net profit after tax	3,576,79	10,388,22	3,255,27
4	Total comprehensive income (comprising net profit after tax and other			
	comprehensive income after tax)	3,828.43	11,122.62	3,433.44
5	Equity share capital	1,874.79	1,874.79	1,867.39
6	Other equity	62,887,14	62,887,14	59,875,88
7	Earnings per equity share (par value ₹ 10 per share)			
	Basic (₹)	19,09	55.48	17,44
	Diluted (₹)	18,85	54.95	17.22

The financial results have been prepared in accordance with Indian Accounting Standards (Ind AS) 34, Interim Financial Reporting, specified under Section 133 of the Companies Act, 2015 read with Companies (Indian Accounting Standards) Rules, as amended from time to fine. These results have been reviewed by the Accounting and approved by the Board of proctors at its meeting field on 20 January 2022. The statutory authors have expressed an unmodified audit opinion on these

	Quarter ended	Nine months ended	Quarter ended	
Particulars	31 December 2021	31 December 2021	31 December 2020	
Revenue from operations	19,449,72	53,282,34	14,829,52	
Profit before tax	4,224.14	12,322.85	3,806.24	
Profit after tax	3,172.84	9,233.99	3,163.03	

- The Board of Directors at their meeting held on 13 May 2021 had proposed a final dividend of ₹ 65 per equity share for the year ended 31 March 2021, which was approximate shareholders at the Annual General Meeting held on 29 September 2021 and has been paid during the quarter ended 31 December 2021.
- In 23 December 2021, the Company through its wholly covered subsidiary, Mighaels Consuling Limited, entered into a business venture agreement with Andonagh Service and Consuling Limited (Andonagh). Furnisand to this agreement, the Citrus owns 51% voting interest in Might Limited and the remaining voting interest is owned by Addonagh. How
- the Group is entitled to 100% economic benefits in Mrale Limited,

  Our 2 September 2017, the Company Househ by wholly owned subsidiery, Myhaisis Corporation, obtained control of Elink Interactive, the and its subsidieries (Blink') by acquiring 100% of its shares in cash, Blink's as user experience research, strategy, and design from that votes with some of the leading enterprises to create harmsformative diplat products. Therefore, and experiences the creates in Section Strategy, Design, and implementation. The acquisation was executed through a margier agreement for a consideration of USD 93.27 million (F. 830.96 million). The Calculary the first reduce of extensed consideration payled amounting to 100 91.89 million (7.17.98.09 million). The cases of the purchase consideration payled amounting to 100 91.89 million (7.17.98.09 million). The cases of the purchase consideration and over the first value of assess acquired into been estimated to goodwill. Net assess acquired include 7 200,29 million of cash and cash-equivalents and stoke and other receivables valued at 5.895.89 million, Tools and other receivables are expected to be collected in full. Colorable of 5.183.89 million, comprises when of acquired vendorics are expected valued at 5.895.89 million, Tools and other receivables are expected to be collected in full. Colorable of 5.183.89 million, comprises when of acquired vendorics are expected valued at 5.895.80 million, tracks and other receivables are expected valued at 5.895.80 million comprises when of acquired vendorics are expected valued at 5.895.80 million, tracks are offered to the collected of the 10.000 million of cash and cash-equivalents and value of acquired vendorics are expected valued at 5.895.80 million, tracks are expected valued at 5.895.80 million comprises when of acquired vendorics are expected valued at 5.895.80 million comprises when of acquired vendorics are expected valued at 5.895.80 million comprises when of acquired valued at 5.895.80 million comprises when of acquired valued
- dirror Holding Pte Ltd respectively.
- The above is an extract of the detailed format of Quarterly Financial Results filed with the Stock Exchanges under Regulation 33 of the SEBI (Listing Obligations and Disclosure Requirements) Regulation, 2015, The full format of the Quarterly Financial Results is available on the Stock Exchange websites www.nseindia.com.and.www.bseindia.com.and.on.the.Company's website.www.mphasis.com.

By Order of the Board, Mphasis Limited

Sd/-Nitin Rakesh Chief Executive Officer & Managing Director





#BudgetInsightOut

Insights for the Bulls, the Bears and the Investors Caught in Between



How will the Budget impact the Markets? What will it mean for your investments and trades? Which asset classes will look better, which won't? From the run-up, to the Budget Day, know the Budget Insight Out!

Budget with BS' show new episodes every Tue, Thu, Sat at 6pm odcasts that go behind the headlines polinoin pleces on what the Budget should focus on levelselters with a digest of pre-Budget insights nawlises of the Budgets impact on key stocks, in partnership with EY Jeta-backed stories, comparison with previous Budgets

Newspaper | Website | App | Video | Podcast

Get our entire Budget coverage in the all-new Business Standard App.

App Store Google Play

## **Business Standard** Insight Out





business-standard.com





ಲಕ್ಷಾಂತರ ಜನಸಮೂಹಕ್ಕೆ ಬೆಳಕು ನೀಡಿದ ಶ್ರೀ ಶಿವಕುಮಾರಸ್ವಾಮಿಜಿ ಅವರ ತತ್ವ ಆದರ್ಶ

22 ಜನವರಿ 2022 📲 ಶನಿವಾರ

# ಬೆಂಗಳೂರು ನಗರ–ಗ್ರಾಮಾಂತರ

## ಸರ್ವಧರ್ಮಿಯರಿಗೂ ಆಶ್ರಯ ನೀಡಿದ ಮಹಾನ್ ಸಂತ

■ ಎಲ್.ಎನ್.ನಾರಾಯಣಸಾ ಮಿ | ಶಾಸಕ



ವಿಜಯಪುರ: ಸಿದ್ದಗಂಗಾಮಠದ ಹಿರಿಯ ಶ್ರೀ ಡಾ.ಶಿವಕುಮಾರಸ್ಥಾಮಿಗಳು ನಡೆದಾಡುವ ದೇವರು, ತ್ರಿವಿಧ ದಾಸೋಹಿ ಎಂದೇ ಭಕ್ತರ ಮನ, ಮನೆಯಲ್ಲಿ ನೆಲೆಗೊಂಡವರು. ಸಾಮಾನ್ಯ ಬಡ ಕುಟುಂಬವೊಂದರಿಂದ ಬಂದ ಶ್ರೀಗಳು ನೆಲೆಗೊಂಡವರು. ಸಾಮಾನ್ಯ ಬಡ ಕುಟುಬುವೊಂದರಿಂದ ಬಂದ ತ್ರಿಗಗಳು ಆಸಾಮಾನ್ಯರಾಗಿ ಜಗತ್ತಿಗೆ ಬೇಳಾಗಿದ್ದು ಸರ್ವಧರ್ಖದಳುರಿಗೂ ಆಕ್ರಯ ನೀಡಿದ ಸಿದ್ದಗಣಾ ಮಠದ ಕೀರ್ತಿ ಪಠಕತೆ ವಿಶ್ವಮಟ್ಟದಲ್ಲಿ ಠಾರಾಜಿಸುತ್ತಿದೆ ಎಂದು ಪ್ರಗತಿ ಶಿಕ್ಷಣ ಸಮಾದ ಸರ್ವಗಳ ಆಧ್ಯಕ್ಷ ಎ.ಸ.ಕೇಶ್ ಕುಮಾರ್ ಪೇಳದರು. ಪಟ್ಟಣದ ಕೋಟೆ ಜೀದಿಯಲ್ಲಿರುವ ನವಗೃಹ ದೇವಾಲಯದ ಬಳಿಯಿರುವ

ತುಟ್ಟರಾದ ಕುರ್ಗಣ ಬರುದುವುದು ನಿನ್ನೂಗಿ ಬರುವಲುದು ಬರುದುವುದು ಬರುದುವುದು ಸಮ್ಮದ್ದಿ ಗುಣುತ ಕನ್ನಡ ಯುವಣೆ ಸಂಭದ ವತಿಯಂದ ಶುಕ್ತನಾದ ಆರೋಜಿಕನ್ನಡೆ. ಡಾ.ತಿವೆಯೂರನ್ನಾ ಮೀಜೆ ಸ್ಥರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಮತುವಕುವಿದುವರಾದ್ಯ ಮೀಜೆ ಸ್ಥರಣೆ ಕಾರ್ಯಕ್ರಮವಾದನ್ನು ಮೀಜೆ ಅವರ ರಿಷ್ಟೆ ಸೇವಾಕಾಂತ್ರೆ, ಮದಲಿ ಎಂದರು. ಪುರಸ್ತಾನ ಮಾಜಿ ಸದಸ್ಯ ರುಗಣದ ಪಿ.ನಾಗರಾಜಕ್ಕೆ, ರುದ್ದಮೂರ್ತಿ, ರಾತ್ರಿಯ ಬಸುವರ್ಗದ ಏಣಂಚೆ ಬೇಕರಿ ಏ.ತಿಮ್ಡ್ಗ್, ನಾಗರಾಜ್, ಸಿ.ಆರ್.ಚಿಕ್ಕರುದ್ದೆಪ್ಪ, ಉಪಕ್ಷಿತರಿದ್ದರು,

## ನಡೆದಾಡುವ ದೇವರ ಆದರ್ಶ ಮಾದರಿ

ಹೊಸಕೋಟೆ: ಶಿಕ್ಷಣ, ದಾಸೋಜದ ಮೂಲಕ ಜಗತ್ತಿಗೆ ನಡೆದಾಡುವ ದೇವರಾದ ಶ್ರೀ ಶಿವಕುಮಾರ ಸ್ಥಾಮೀಚಗಳ ಆರ್ಜಿಕವನ್ನು ಪ್ರತಿಯೊಬ್ಬರು ಜೀವನದಲ್ಲಿ ಅಸದರಿಸಿಕೊಳ್ಳಬೇಕು ಎಂದು ನಗರಭೆ ಸದಸ್ಯ ಸಿಮಿನ್ ನೆನೀಡ್ ಶಿಕಿಸಿದರು. ನಗರರ ಮಸಕರ ರ ಸ್ವವರಿಲ್ಲಿ ನಿರ್ದಾಮ ಮರದ ಪ್ರಿಕಿ ಜನಿಸುವರು ಸ್ಥಾಮೀಚಗಳ ಮೂರನೇ ವರ್ಷದ ಮಣ್ಣ ಸ್ಥರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು. ಎರಡಲ್ಲಿನ ಸಮಾಜದ ಅಧ್ಯಕ್ಷ ಕಿನುಮಾರ್ ಮಾತ್ರವಾಡು ತ್ರಿಗಳು ಒಂದು ಧರ್ಮಕ್ಕೆ, ಸಮಾಜಾಯಕ್ಕೆ ಸಿರುವತಾವಾದ, ಸರ್ವಧವಾದ ಮತ್ತುವಂತಹ ಸೇವೆ ಕೈಗೋಡರು ಎಂದರು. ವೀರಕ್ಷವ ನೌಕರರ ಸಂಘದ ಜಿಲ್ಲಾದ್ಯಕ್ಷ ಡಿ.ಎಸ್ ರಾಜ್ ಅಮಾರ್ಯವಾರ್, ಆರ್ಟಕ್ ಪಾರ್ಗೋರ್ ಗುಮಾರ್ಯವರ್ಥ ಪ್ರಕ್ಷೆ ಮಾರ್ನ್ನಾಪಿ, ಬೀರಕ್ಷನೆ ಮಾರ್ಮವಾರ್ಯವರ್ಯದಿಕ್ಕ ಪರಮೇಶ್, ವಿಜಾರಚಿ ಮಂಜನಾಥ್, ವೀರಕ್ಷನೆ ಮಾರ್ಮವರ್ಯದಲ್ಲದೆ ರುದ್ದಾರಾದ್ಯ, ವಿಜರವರ್, ಜೆಕ್ಕನ ಪ್ರಾಣಕ ನಿರ್ದೇಶಕ ನಾಗರಾಜ್ ಅದ್ದರು.



# ಆರೋಗ್ಯ ಶಿಕ್ಷಣ ಎಲ್ಲರಿಗೂ ಅವಶ್ಯ

ಆನೇಕರ್ : ಆರೋಗ್ಯ ಮತ್ತು ಶಿಕ್ಷಣ ಪ್ರತಿಯೋಬ್ಬರೆಗೂ ಅವಶ್ಯಕ. ಪಾಗಾಗಿ ಈ ಕ್ಷೇತ್ರಗಳಲ್ಲಿ ಸೌಲಭ್ಯಗಳನ್ನು ಆದ್ರಿತೆ ನೀಡಿದೆ ಎಂದು ಪ್ರತಿಪ್ಪಾನದ ಮುಖ್ಯ ವೃವಸ್ಥಾಪಕ ನಿರ್ದೇಶಕ ಎಸ್.ಕೇಬರ್ ವಾಸನ್ ತಿಳಿಸಿದರು.



ಗ್ರಾಮ ಪರಚಾಯಿತಿ ಮಾಜಿ ಅಧ್ಯಕ್ಷ ಕಿ.ಎಸ್.ನಟರಾಜ್ ಮಾತನಾಡಿ ಗ್ರಾಮಗಳಲ್ಲಿ ಅವಶ್ಯಕವಿರುವ ಸೌಲಭ್ಗಗಳನ್ನು ಕಲ್ಪಿಸಿಕೊಡುವ ವಿಚ್ಚಿನಲ್ಲಿ ಸಂಘ ಸಂಸ್ಥೆಗಳು ಹೆಚ್ಚಿನ ಸಹಕಾರ ನೀಡಿವೆ. ಗ್ರಾಮದ ಎಚ್.ಎಸ್.ಶಿ ವಪ್ರಸಾದ್, ಎ.ಕೇಶವ ಮೂರ್ತಿ ಮತ್ತು ಪಪ್ರಸಾದ್, ಎ.ಕೇಶವ ಮೂರ್ತಿ ಮತ್ತು ಎಸ್.ಕೆಬರ್ ವಾಸ್ ತಿಳಿಸಿದರು.

ತಾಲ್ಕಿಕು ಪಾರಣಗೆ ತ್ರಾಥವಿತ ಪಾರಣಗೆ ಆತ್ಮೆಯನ್ನಿ ಸಂತ್ರೆ ಮತ್ತು ಕೇಂದ್ರದ ವೈಗ್ಯ ಹಾನಿಕು ಮಾತನಾಡಿ ಎಟ್ ಮಾರ್ಗಿಪ್ರಿರೇಗೇಶ್ವರ ಪಡಿಸಿದ್ದಾರೆ. ಹಾನಿಕು ಮಾತನಾಡಿ ಎಟ್ ಮಾರ್ಗಿಪ್ರರೇಗೇಶ್ವರ ಪಡಿಸುವ ಮತ್ತು ನಡುವುದು ಪಡಿಸುವ ಮತ್ತು ಸಾವಿಸುವ ಮತ್ತು ಮತ್ತು ಮತ್ತು ಮತ್ತು ಬರುಗಳ ತಟ್ಟಡ ವಿಷ್ಣು ಆಸ್ಪತ್ರೆಯಲ್ಲಿ ನಡುವ ಪಾರಿಸೆಗಳ ಕೌಲ್ಯದೊಂದಿ ಸೋವಾರದಿದ ಸರ್ಕಾರಿ ಆಸ್ಪತ್ರೆಯಲ್ಲಿ ಎಡುವ ಪಡಿಸಿಗಳ ಕೌಲ್ಯದೊಂದಿ ಸರ್ಕಾರಿ ಅಸ್ತತ್ರೆಯ ಎಂದು. ಚಲ್ಲಾ ಪಡಿಸುವಲಿ ಮಾತನಾಗಿ ಸರ್ಕಿಟ್ಟ ಉದ್ಘಾಟ ಮಾತನಾಗಿದರು. ಆಸ್ಪತ್ರೆಯಲ್ಲಿ ಸುಸ್ಕಾತ್ರಿತ ಸೌಲ್ಯ ಕಟ್ಟಡದ ನಿರುತರಣ ಮತ್ತು ನಡುತ ಅಧ್ಯಕ್ಷೆ ಮತ್ತು ಮತ್ತಿ ಮತ್ತು ಮತ್ತು ಮತ್ತಿ ಮತ್ತು ಮತ್ತು ಮತ್ತು ಮತ್ತು ಮತ್ತು ಮತ್ತು ಮತ್ತು ಮತ್ತು ಮತ್ತು ಮತ್ತಿ ಮತ್ತು ಮತ್ತಿ ಮತ್ತು ಮತ್ತಿ ಮತ್ತು ಮತ್ತು ಮತ್ತಿ ಮತ್ತಿ ಮತ್ತಿ ಮತ್ತಿ ಮತ್ತು ಮತ್ತಿ ಮತ್

# ಶ್ರೀಗಳ ಸೇವಾ ಕಾರ್ಯ ಸ್ಥರಣೀಯ ಸಂ.ಕ. ಸಮಾಜಾರ ದೇವನವಳ ಲಕ್ಷಾಂತರ ಜನಸಮಾಂಡ್ಗೆ ಬೇಕು ನೀಡಿದ ಶ್ರೀ ಶಿವಕುಮಾರಸ್ವಾಮಿಜಿ ಅವರ

ತತ್ವ ಆದರ್ಶಗಳನ್ನು ಪ್ರತಿಯೊಬ್ಬರು ಮೈಗೂಡಿಸಿಕೊಳ್ಳಬೇಕು ಎಂದು ಶಾಸಕ ಎಲ್.ಎನ್.ನಾರಾಯಣಸ್ವಾಮಿ ತಿಳಿಸಿದರು.

್ಯಾರ್ ಎನ್.ನಾನಾಯಗಳನ್ನು ಮಿ ತಿಳಿಸಿದರು. ತಾಲೂಕು ವೀರಕ್ಷೆನ ಸಮಾಜದ ಪಡಿಯಂದ ಹುದ್ದಿಕೊಂಡಿದ್ದ ಶಿವಕುಮರಳ್ಕಾಮಿ ಅಗಿನದರು. ತಾಲೂಕು ವೀರಕ್ಷೆನ ಸಮಾಜದ ಪಡಿಯಂದ ಹುದ್ದಿಕೊಂಡಿದ್ದ ಶಿವಕುಮರುತ್ತಾಮಗಳ ಹುಣ್ಣುತ್ತರಣೆ ಕಾರ್ಯಕ್ರಮದಲ್ಲಿ ವಿಕಮನಾರಕ್ಕಾಮಿಗಳ ಭಾವಚಿತ್ರಕ್ಕೆ ಹುಡುಕಾಮರೆಯ, ತಮ್ಮವರ್ಷ ಮಾರ್ಕ್ ಪಡಿಯಾಗಿದ್ದಾರೆ. ತಿನುವರ್ಮದಲ್ಲಿ ಮಾರ್ಕ್ ಪಡಿಯಾಗಿದ್ದಾರೆ. ತ್ರಿವಿದ ದಾಸೋರ್ಟೆಗಳಾಗಿದ್ದ ಶ್ರೀ ತಿವಕುಮರುರನ್ನು ಮಿಗಳ ತತ್ತಾದರ್ಶಗಳನ್ನು ಪ್ರತಿಯೊಬ್ಬರು ಹಾಲಿಸಬೇಕು ಸಾವಿರಾರು ವಿದ್ಯಾರ್ಥಗಳಿಗೆ ಉಟ್ಟು ಪ್ರತಿಯೊಬ್ಬರು ಹಾಲಿಸಬೇಕು ಸಿನಿಯಾ ಪಡೆಯೊಂದಿಗೆ ತಿತ್ತಕಾಣಕ ಅವರ ಬಾರಕೆಗಳಿಸು ಮಾರ್ಕಿ ಸುರ್ವಹಿಸುವ ಅಗರಿ? ವರ್ಷಗಳಾಗಿದೆ. ವಿಕಮನುರನ್ನಾ ಮಿಗಳ ಮರುವರ್ಣಗಳನ್ನು ಅಗರಿ? ವರ್ಷಗಳಾಗಿದೆ. ವಿರಮನುರನ್ನು ಮಿಗಳ ಮಾರ್ಕಿ ಸಂಪರ್ಧ ಪರ್ಧಕ್ಕೆ ಮಾರ್ಕಿ ಸುರ್ವಹಿಸುವ ಮಾರ್ಕಿ ಸರ್ವ ಅರ್ಥೆ, ಎಂ.ಎಸ್ ದೆಯೇಶ್ ಮಾಕಾರ್ಡಿ, ನಾಡಿನ ಆಸಂಬ್ರಾತ ಮಕ್ಕಳಗೆ ಆನ್ಯ ಅಕ್ಷ್ಯಕ್ಕೆ ಎಂ.ಎಸ್ ದೆಯೇಶ್ ಮಾಕಾರ್ಡಿ, ನಾಡಿನ ಆಸಂಬ್ರಾತ ಮಕ್ಕಳಗೆ ಆನ್ಯ ಅಕ್ಷ್ಯಕ್ಕೆ ಎಂ.ಎಸ್ ದೆಯೇಶ್ ಮಾಕಾರ್ಡಿ, ನಾಡಿನ ಆಸಂಬ್ರಾತ ಮಕ್ಕಳಗೆ ಆನ್ಯ ಅಕ್ಷ್ಯಕ್ಕೆ ಎಂ.ಎಸ್ ದೆಯೇಶ್ ಮಾಕಾರ್ಡಿ ಮಾರ್ಕಿಯ ಬರುವರ್ಡಿ ರೀತಿ ಒಂದು ಶೈಕ್ಷ ಸಂಬೇಶ ಹಾಗೂ ಮಾರ್ದಿ ವೈತ್ತಿಯಾಗಿದ್ದಾರೆ. ಅವರು ಮಾರಕ್ಷಣ್ಣಿದ್ದರು ದಾರಿಯಲ್ಲಿ ಪ್ರತಿಯೊಬ್ಬರು ಸಾಗಬೇಕಾಗಿದೆ.

Aadhar

# ನಿರ್ಲಕ್ಷ್ಯ ಧೋರಣೆಯ ಪ್ರತಿಧ್ವನಿ

ದುರ್ ಜನವಾತ್ರ ಸಮತ್ಯಗಳನ್ನು ಆಲಿಸಿ ಪರಿಹಾರ ಕುಡುಕೊಳಲು ವೇದಿಕೆಯಾಗಬೇಕಿದ್ದ ತೂಬಗೆರೆ ಗ್ರಾಮ ಪರಚಾಯತಿಯ ಗ್ರಾಮ ಸಭೆಯಲ್ಲಿ ಹಳಿಗಳಲ್ಲಿನ ರಶೇಮತ್ತು, ನೈರ್ಮಲ್ಲ, ಅತ್ಯಮ ಮದ್ದವಾರಾಜ ಸೇರಿದಂತೆ ವಿದಿದ ಸಕ್ಷಮ ಪ್ರಾಧಿಕಾರಗಳ ನಿರ್ಲಕ್ಷ್ಯ ಧೋರಣೆಯ ಬಗ್ಗೆ ಪ್ರತಿಧ್ವನಿಸಿತು.

ಗ್ಯಾ ಮಸಭೆ ನಡೆದ ಹಿರೇಮುದೇ ನಹಳಿಯ ಯುವಕರು" ದಯಮಾಡಿ 

## 25 ವಿದ್ಯಾರ್ಥಿಗಳಿಗೆ ಕೊರೊನಾ

ವರ್ಷಿಸವರ್ಥ : ವಿನೇ ವಿನೇ ಕೊರೂನಾ ಪ್ರಕರಣಗಳ ಸುಖ್ಯ ಎಕರೆಯಾಗುತ್ತಿರುವ ಜೊತೆಗೆ ಕಾಲೆಗಳನ್ನ ಸಹ ಕೊರೊನಾ ಲಗ್ಗೆ ಇಟ್ಟಿದ್ದು ಪಾರ್ಲೆಗಳನ್ನಿ ಮಿಕ್ಕರ್ಣಗಳು, ಶಿಕ್ಷಕರ್ಗ ಸೋಂತು ತಗುಲ ಶಾಲೆಗಳು ಮುಚ್ಚುವ ಪಂತ ತಲುಪುತ್ತಿದೆ. ಹೊಸನೋಟೆ ತಾಲೂಕನೆ ಕಾಬರೆಕರೆ ಗ್ರಾಮದ ಸರಕಾರಿ ಸಂಯುತ್ತ ಪ್ರತಿಕ್ಕ ಶಾಲೆಯ 25 ವಿದ್ಯಾರ್ಥಿಗಳಿಗೆ ಹಾಗೂ ಒಬ್ಬ ಶಿಕ್ಷಕರಿಗೆ ಕೊರೊನಾ ಸೋಂತು ದೃಢಪಟ್ಟಿದ್ದು 3 ದಿನಗಳ ಕಾಲ ರಜೆ ಹೊಂಡಿಸಲಾಗಿದೆ.

. ಜನಿಸಲಾಗಿದೆ

ಭೋಷಿಸಲಾಗಿದೆ. ತಾವಕರಣ ಬಿಳಿದ್ದಕ್ಕ ರದಿ ಅವರು ಭೇಟೆ ನೀಡಿ ಶಿಕ್ಷಕಕೊಂದಿಗೆ ಚರ್ಚಿಸ ಪಂಚಾಯಿತವೆಂಬುಂದ ಶಾಲೆ ಸಂಪೂರ್ಣ ಸ್ಟಾರ್ಟ್ಫಿಸರ್ ಮಾಡಿಸಿ ಮುಣಕಾಗ್ಯ ತಾಕ್ಕಮದ ಕುರಿತು ಚರ್ಚಿಸಿದರು. ಹೊಸಕೀಣೆ ತಾಲೂಕನೆ ಶಾಕೆಗಳಲ್ಲಿ ಕೊರೊನಾ ಸುಮ್ಮೆ ಬರಿಕೆಯಾಗುತ್ತಿದ್ದು ವಿದ್ಯಾರ್ಥಿಗಳು ಸೇರಿದಂತೆ ಪೋಷಕರಲ್ಲಿ ಆತಂಕ ಯತ್ತುಗುತ್ತಿದ್ದ ಪಿದ್ಯಾರ್ಥಿಗಳು ಸೇರಿದಂತೆ ಪೋಷಕರಲ್ಲಿ ಆತಂಕ ಯತ್ತುಗುತ್ತಿದ್ದ ಸಿದ್ಧಾರ್ಥಿಗಳು ಸೇರಿದಂತೆ ಪೋಷಕರಲ್ಲಿ ಆತಂಕ ಯತ್ತುಗುತ್ತಿದ್ದ ಪಿದ್ಯಾರ್ಥಿಗಳು ಸೇರಿದಂತೆ ಪೋಷಕರಲ್ಲಿ ಆತಂಕ ಯತ್ತುಗುತ್ತಿದ್ದ ಪಿದ್ಯಾರ್ಥಿಗಳು ಸೇರಿದಂತೆ ಪೋಷಕರಲ್ಲಿ ಆತಂಕ ಯತ್ತುಗುತ್ತಿದ್ದ ಪಿದ್ಯಾರ್ಥಿಗಳು ಪರೀತ್ರೆಗೆ ಸಿದ್ಧವಾಗುತ್ತಿರುವದರನ್ನ ರೇಕೊರೊನಾ ಹೆಚ್ಚಳ ಆತಂಕಕ್ಕೆ ಎಡೆ ಮಾಡಿದೆ.

中 एव टी एक सी वैंक

## ಆಧಾರ್ ಹೌಸಿಂಗ್ ಫೈನಾನ್ಸ್ ಲಿಮಿಟೆಡ್

ಕಾರ್ಷೊರೇಟ್ ಕಲೇರಿ: 802, ನಟರಾಜ್ ಬೈ ಮತ್ತೊಂದೀ, ವೆಶ್ವರ್ ಎಕ್ಸ್ ಪ್ರಸ್ತೆ ಪ್ರಜ್ನೆ, ಸರ್.ಎಎ. ರಸ್ತೆ ಅರಭೀ ಅರ್ಥ್ನ ಮುಂಬಯ-480 603, ಮಹಾರಾಷ್ಟ್ರ ಪ್ರಶ್ನೇಶ್ವರಂ ತಾರ್ಜೆ : 16/12, ಮುರಂಭ ವಿರಂಭ, 180 ಮತ್ತೂ ಮತ್ತು ಪ್ರಾಸ್. 280 ಮೈರ್, 150 ಅಡಿ ವರ್ಷಲ ರಸ್ತೆ, ನಂದಿ ಲೀರ್ಟಿ 280 ಬ್ಲಾಕ್, ರಾಜ್ ಕುಮಾರ್ ಸ್ಟಾಕ ಎಮರು ಕಂಡೀರದ ಸ್ಥಾನಿಯೇ ಪತ್ರವೆ, ಬೆರಗಳೂರು-560906, (ಕರ್ನಾಟಕ) ಜಯಕಾರದ ತಾರ್ಜೆ ಕರ್ನೆಂ ಸಂತ್ಯೆ 180, ಅಮ್ಮತ, 5ನೇ ಮೈರ್, 4ನೇ ಬ್ಲಾಕ್ ಪಕ್ಷಿಮ, ಜಯನಗರ, ಬೆಂಗಳೂರು-560011, (ಕರ್ನಾಟಕ)

ಅನುಸೂಚಿ IV ಸ್ವಾಧೀನ ಪ್ರಕಟಣೆ (ಸ್ಥಿರಾಸ್ತಿಗಳಿಗೆ)

ಅವರನ್ನು ಈ ಕಳಸಹಿದಾರು 2002 ರ ಆರ್ಥಿಕ ಸ್ಪರ್ವೇ ಭರ್ವ ಮತ್ತು ಭರ್ವಾ ಹಿತಾಕ್ಷ ಹಾರಿ ಕಾರ್ಯೆಯ ಆಧಾರ್ ಹೌಸಿಂಗ್ ಫೈಡಾರ್ ವಿಜನೆಗಳ (ಎಂಚ್-ಎಫ್-ಎರ್) ಅಧ್ಯಕ್ಷ ಅಥಿಕಾರುವಾಗಿರುತ್ತದೆ ಹಾರೂ 2003 ರ ಭರ್ವಾ ಹಿತಾಕ್ಷ (ದಾರ) ನಿಯಮಗಳ ಕರ್ನ್ನ್ 18(12) ರವ ಅಭಿನಯದ 3 ರಲ್ಲಿ ಓರಿಸೊಂಡರೆ ಅರಾಗೆ ಪ್ರಶ್ನ ಮಾಡುದ ಅಧಿಕಾರಣ, ಈ ಉದಯಿಗಾಸಿಕೊಂಡು ಈ ಕಳೆಗೆ ಮರುವಾದ ಕಾರ್ಯವರ್ಣ ಮಾಡುವಾಗಿರುವ ಅವರನ್ನು ಮಾಡುವ 3 ರಲ್ಲಿ ಓರಿಸೊಂಡರೆ ಅರಾಗೆ ಪ್ರಶ್ನ ಮಾಡುದ ಅಧಿಕಾರಣ, ಈ ಮೇರರ್ ಸಿಂಬರ್ ಪ್ರಕರಿಸುವ ರಾಜನೆಯ ಪ್ರತಿ ಮಾಡುವ ತಾರ್ವಾಸಿಕುವ ಕೆಲ್ಲಿ ಒಂದುತ್ತದೆ. ಮಾಡುವ ಮತ್ತು ಮಾಡುವ ಅಧಿಕಾರಣ ತನ್ನು ಮತ್ತು ಹೊರಡು ತನ್ನಗಳ ನಿರ್ದಹಿಸುವ ಅಧಿಕಾರಣ ಸಾಮಾರ್ವನ ಹಿತ್ತಾಗುತ್ತದೆ ಪ್ರಕ್ರಿಸಿ ಮಾಡುವ ಅಧಿಕಾರಣ ಪ್ರಥ್ಯ ಮೇಲೆ ತನ್ನಗಳ ನಿರ್ದಹಿಸುವ ತಿರುವ ಅಧಿಕಾರಣ ಪ್ರಶ್ನ ಬಿಡುವ ಕರ್ಡವರ್ಣ ತನ್ನ ಮತ್ತು ಹಾರ್ಯವರ್ಷವರಿಸುವ ಪ್ರಕರಣಗಳ ಮಾಡುವ ಅಧಿಕಾರಣ ಪ್ರಶ್ನ ಬಿಡುವ ಕರ್ಡವರ್ಣ ಸಿಂಬರ್ನ ಪ್ರಕರಣಗಳು ಸಿಂಬರ್ನ ಪ್ರಕರಣಗಳು ಸಿಂಬರ್ನ ಪ್ರಕರಣಗಳು ಸಿಂಬರ್ನ ಪ್ರಕ್ರ ಮತ್ತಿ ಹೊರಡು ತರಣಕಾಗಳು ಹಾರ್ಯವರ್ಣ ಸಿಂಬರ್ನ ಸಿಂಬರ್ನೆಗಳು ಮೊದಡಿಸುವ ಅಧಿಕಾರಣೆ ಮಾಡುವ ಸಂಪರ್ಧಕ್ಕೆ ಸಿಂಬರ್ನೆಗೆ ಸಿಂಬರ್ನೆಗಳು ಮೊದಡಿಸುವ ಸಂಪರ್ವಗಳು ಸಿಂಬರ್ನೆ ಸಿಂಬರ್ನೆಗಳು ಮೊದಡಿಸುವ ಸಂಪರ್ವಗಳು ಸಿಂಬರ್ನೆಗಳು ಸಿಂಬರ್ನೆಗಳು ಸಿಂಬರ್ನೆಗಳು ಸಿಂಬರ್ನೆಗಳು ಸಿಂಬರ್ನೆಗಳು ಸಿಂಬರ್ನೆಗಳು ಸಿಂಬರ್ನೆಗೆ ಸಿಂಬರ್ನೆಗಳು ಸಿಂಬರ್ನೆಗಳು ಸಿಂಬರ್ನೆಗಳು ಪ್ರಕರಣಗಳು ಸಿಂಬರ್ನೆಗಳು ಸಿಂಬರ್ನೆಗಳು ಸಿಂಬರ್ನೆಗಳು ಸಿಂಬರ್ನೆಗಳು ಸಿಂಬರ್ನೆಗಳು ಸಿಂಬರ್ನೆಗಳ ಸಿಂಬರ್ನೆಗೆ ಸಿಂಬರ್ನೆಗಳು ಸಿಂಬರರ್ನಿಗಳು ಸಿಂಬರ್ನೆಗಳು ಸಿಂಬರ್ನೆಗಳು ಸಿಂಬರ್ನೆಗಳು ಸಿಂಬರ್ನೆಗಳು ಸಿಂಬರ್ನೆಗಳು ಸಿಂಬರ

ಕ್ಷಮ ಸಂಖ್ಯೆ	RU	ಕರ(ರ) / ಸತ	-เลยก	ಇದರ ಹೆಸರು			ಭದ್ರತ	ಣ ಸ್ವತ್ತುಗಳ	ವಿವರಣೆ (ಸ್ಥಿರಾಸ್ತಿಗಳು)			ೀಟರ್ ದಿನಾಂಕ ಪ್ರ ಮೊತ್ತ	म्युद्धेशतवे वर्वत दस्तवत्व		
1	ಮಲ್ಲೇಶ್ವರ ಯಶಸ್ವಿನಿ (ಸಾಲಗಾಣ ಮಹೇಶ್	ಎಲ್ಡ್ಡರ್ಸ್ನ ಪ್ರೈ ನರು) ಗುರ್ಧಪಲ್ಲಿ (1	ವೇಚ್ ನೇ ಸರ		ಸಂಪ ರೂಪ ಕೆ.ಆರ ಪೂರ ಶ) ಉತ್ತ ಮ) ಪಕ್ಷಿಣ	ong unr chamericacht spatt mit mag mong least, age anne $4000000000000000000000000000000000000$						ರೂ.76,32,781.00 (ರೂಡಾಯ ಎಪ್ರತ್ಯಾರು ಲಕ್ಷ ಮುದ್ದರೆಯ ಶಾವಿನದ ಏಳು ಸೂವ			
2	2 (ಅರ್ಜಿ ಸಂಖ್ಯೆ ವಿ0126046 ಜಯನಗರ ಶಾಖೆ) ಆರ್ಜಿಂಡ್ ಕ್ರಿಯೇಷನ್ ಇಂಡಿಯಾ ಪ್ರೈನೇಟ್ ರಿಮಿಕೆಡ್ (ಸಾಲಗಾರರು) ಆಬರಂ ಸ್ಥಾರಿನ್ ಎಂ (1ನೇ ಸಹ-ಸಾಲಗಾರರು) ಶಶಿಕರಾ ವಿ (2ನೇ ಸಹ-ಸಾಲಗಾರರು)				ಸಂಖೆ ಕಟ್ಟಡ 11 ಕ ಪಡೆಯ ಇದರ ಮುಕ	್ಟ 73. ದೊ ಎ ಅತ್ತಿವರ ದ ವಿಣ್ಯಾಸಂ ಪ್ರಚ್ ಗಳನ್ನು ಪಕೊಳ್ಳಲಾಗಿ ಚಿಕ್ಕುಬಂಧಿ	ಡ್ಡ ಹರವಿನ ಹೋಬಳಿ, ಫಿ 68 ವಸ. ಆಡಮಾಣ ವೆ ಹಾಗೂ : ಪೂರ್ವ	ಆಳತೆ 1 ನ ಆರ್ಗಕಲ್ ತ ತಿ ಅಪಾರ್ಟ್ ಮಾಡಲಾಗಿ ಅವರೊಂದಿ ಕೈ : ಸರ್ವೆ	ದ ಪರಿವರ್ತನೆಗೊಂಡ ಎಕರೆ 9-03 ಗುಂಟೆ, ಈ ಇಲ್ಲೂಕು, ಬೆಂಗಳೂಲನಲ್ಲ ಮೆಂಚ್ ಗಳಿದ್ದು, ಅವರಳ ಮೃ, ಅವುಗಳಲ್ಲಿ 4 ಹಾ! ಗೆ ಜಮೀನಿಶ 4 ಹಾ! ಸಂಖ್ಯೆ 72. ಪಶ್ಚಿಮಕ್ಕೆ: ಮತ್ತು ವಕ್ಷಿಣಕ್ಕೆ: ಆರ್.	ত্ত্বার্থন বিশ্বস্থিত বিশ্বস্থার বিশ্বস্থা		18.01.2022			
	ಪ್ರಾಟಿಕ ವಿಜನಗಳು ("ಅರ್ಜೋಡ್ ಪ್ರೀಡ್" ಎಂಬ ಪ್ರಾಕತ್ರಿಕರಿಯಲ್ಲಿ ಪ್ರಾಟಿಕ ವಿಜನಗಳು. ಅದನ್ನು ಮೇಲೆ ತಿಳಿಸಲಾದ ಅನಮಾನ ಮಾಡಿರುವ ಜಮೀವಿನಲ್ಲಿ ಅಭಿಭಾಸ್ತ ದೆದಲವರ್/ವಿಲ್ಲರ್ ರವರ ಪಾಲೀರವಾಗಿದ್ದು, ಅವನ್ನು ಕೇಳಿಗೆ ತಿಳಿಸಿರುವಂತೆ ಸ್ವಾರೀಕ ಪಡಿಸಿಕೊಳ್ಳವಾಗಿದೆ)														
	most,	ಮಹಡಿ	r3/4,	ಯುಡಿಎಚ್	ಐ,ಹಚ್,ಕ	ದೆ.ಯು.ಎ (ಚದರಡಿ)	mof Duant	ಸೂರ್ವಕ್ಕೆ	ಪಶ್ಚಿಮಕ್ಕೆ	ಉತ್ತರಕ್ಕೆ		ದುಕ್ಕೆ ಉತ್ತರಕ್ಕೆ		ದಕ್ಷಿಣ	16
	103	ದೊದಲನೇ	2	372	2	1240	1	h-102	D-102	G-104		ಸಚ್ ಬ್ಯಾಕ್ ಮತ್ತು			
	202	ಎರಡನೇ	8	374	2	1247	1	D-203	ಸೆಚ್ ಬ್ಯಾಕ್ ಮತ್ತು ರಕ್ಷೆ	≏-201		ಸೆಟ್ ಬ್ಯಾಕ್ ಮತ್ತು	xidr xost 74		

	103	ದೊದಲನೇ.	23	372	2	1240	1	h-102	₽-102	S-104	ಸೆಚ್ ಬ್ಯಾಕ್ ಮತ್ತು ಸರ್ವೆ ಸಂಖ್ಯೆ 74	
	202	ಎರಡಾರ್ಡೆ	8	374	2	1247	-1	D-203	ಸೆಟ್ ಬ್ಯಾಕ್ ಮತ್ತು ರಸ್ತೆ	□-201	ಸೆಟ್ ಬ್ಯಾಕ್ ಮತ್ತು ಸರ್ವೆ ಸಂಖ್ಯೆ 74	
	104	ದೊದಲರೇ	2	372	2	1239	1	≥-103	ಸೆಚ್ ಬ್ಯಾಕ್ ಮತ್ತು ರಸ್ತೆ	ಸಚ್ ಬ್ಯಾಕ್ ಮತ್ತು ಸರ್ವೆ ಸಂಖ್ಯೆ 72	△-105	
	11-04	du	-	327	2	1090	-1	2-1101	D-001	ತರದ ಪ್ರದೇಶ	E-003	
रूप : क्राईस्ट्रेट क्राक्क् क्रक्कारट ७०५ व अपना ।												

# Mphasis

Mphasis Group ered Office : Bagmane World Technology Center, Marathalli Outer Ring Road, Doddanakhundf Willage, Mahadevapura, Bengaluru - 560 048, Telephone; 91 80 67501000, Fax: 91 80 6859 5943. Website: www.mphasis.com, E-mail: Investor.relations@mphasis.com

CIN: L30007KA1992PLC025294

Extract of Statement of Consolidated Audited Financial Results for the quarter and nine months ended 31 December 2021

	Particulars	Quarter ended 31 December 2021	Nine months ended 31 December 2021	Quarter ended 31 December 2020	
1	Revenue from operations	31,237.18	86,837.79	24,743.85	
2	Net profit before tax	4,795.67	13,972.80	4,265.96	
3	Net profit after tax	3,576.79	10,388.22	3,255.27	
4	Total comprehensive income (comprising net profit after tax and other comprehensive income after tax)	3,828.43	11,122.62	3,433,44	
5	Equity share capital	1,874.79	1,874.79	1,867.39	
6	Other equity Earnings per equity share (par value ₹ 10 per share)	62,887.14	62,887.14	59,875,88	
	Basic (₹)	19.09	55.48	17.44	
	Diluted (₹)	18.85	54.95	17.22	

	2 2 2	Quarter ended	Nine months ended	Quarter ended
	Particulars	31 December 2021	31 December 2021	31 December 2020
	Revenue from operations	19,449.72	53,282.34	14,829.52
	Profit before tax	4,224.14	12,322.85	3,806.24
	Profit after tax	3,172.84	9,233.99	3,163.03
3	The Roant of Directors at their meeting held on 13 May 2021 had proposed a final d	Syldend of \$65 per equity share for	the year ended 31 March 2021	which was annewed by

ual General Meeting held on 29 September 2021 and has been paid during the quarter ended 31 December 2021. On 23 December 2021, the Company through its wholly owned subsidiary, Mighasis Consulting Limited, entered into a business venture agreement with Addrsagh Ser-Limited ("Addrsagh"). Pursuant to his agreement, the Globus powers 61% voting interest in Medit Limited and the remaining voting interest is owned by Addrsagh. How the Globus peritation business common centering in Harmac Limited.

The September 2014 the Company fromton is the control of Blink Interactive, Inc. as pacing in 1916 of Blink Interactive, Inc. as sequing 1910 for 6 in shares in cash. Blink is a user experience research, strategy, and design firm that works with some of the leading ratery foliability and could be sequentially an experience of the control of the sequing sequing foliability and control of the sequing sequing sequing sequing sequing sequing sequing foliability and sequing sequi

Change in Cestol - For the period upto 10 August 2021, the holding company and utilinate holding company were Martiel II Ple Ltd. and Blackston Capital Parisens (Cayman II) VII. Prespectively On 10 August 2021, Martie II Ple Ltd. is of the shares hold in the Company is BCP Tops On Ple II. Ltd. Traccepannyly violated or advanged cortics. According is, with effect from 10 August 2021, the holding company and rulimate holding company and up as BCP Tops Ot II. Ple Ltd and BCP Asset (St.

The above is an extract of the detailed format of Quarterly Financial Results filed with the Stock Exchanges under Regulation 33 of the SEBI (List Deligations and Disclosure Regularements) Regulation, 2015. The full format of the Quarterly Financial Results is available on the Stock Exchange websit om and www.bseindia.com.and on the Company's website www.mg

Nitin Rakesh Chief Executive Officer & Managing Director

...

9 E 2	ಧಿಕಾರದನ್ವಯ ದಿನಾಂಕ 1: ರ್ವಜನಿಕರು ಹಾಗೂ ನಿರ್ದಿ ಚ್.ಡಿಎಫ್ಸ್ ಬ್ಯಾಂಕ್ ಲಿ., ಇಂ	8ನೇ ಜನವರಿ 202 'ಪ್ರವಾಗಿ' ಸಾಲಗಾ ಕರಿಗೆ ಡಿಮ್ಯಾಂಡ್ :	2ರಂದು ಸ್ವಾಧೀನಪಡಿ ರರು ಈ ಕೆಳಗೆ ವಿವರ ರೋಟೀಸಿನ ದಿನಾಂಕರ	ಈ ಕೆಳಗೆ ನಿವರಿಸಲಾದ ಆಸ್ತಿಯನ್ನು ಈ ಮೇಲೆ ತಿಳಿಸಿದ ಕಾಯಾದಯ ಕಳಂ 13(4)ರು. ಬಿಕೊಂಡಿದ್ದಾರೆ ಎಂದು ಸಾಲಾಕರರಿಗೆ ತಾಗಾಣ ಸಾರ್ವಜನಿಕಾಗಿ ಈ ಮೂಲಕ ತಿನ್ನು ಬಿಸಿದ ಚಿತ್ತಿಯೊಂದಿಗೆ ವೃವತದಿಸರಂತೆ ಈ ಮೂಲಕ ಎಚ್ಚರಿಸುತ್ತಿದ್ದೇವೆ ಹಾಗೂ ಅಂ ನಿಂದ ಪರ್ಯಾಯವಾಗಕಕ್ಕೆ ಮೊಬಲಗು, ಬಡ್ಡಿ, ಪೀಕರ್ ಬಕ್ಕಿ, ಬಿಟುಗ್ ಮತ್ತು ವೆಸ್ತೆ ಇತ್ತಿಗೆ ಎಂ ಪ್ರಭಾಗಳನ್ನು, ಹಿಂದಪೆಯುವ ಕಾರ್ವಜನಕಾತ ಕಾಯಿಸೆಯ ಪ್ರಕ್ಷ್ 13ರ ಪ್ ಸೆಕ್ಕ್ 16	ಕಡಿಸಿದೆ. ಕಹ ಯಾವುದೆ ವ್ಯವಹಾರಗಳ ಗಳಿಗೆ ಋಣದಾಧ್ಯವಾಗಿರುತ್ತದೆ.
ಕ್ರ ಸಂ	ಸಾಲಗಾರರ ಹೆಸರು	ಡಿಮ್ಯಾಂಡ್ ನೋಟಿಸಿನ ದಿನಾಂಕ	ನೋಟಿರುವ ಮೊತ್ತ ರೂ. ಗಳಲ್ಲಿ	ಸ್ಥಿರಾಸ್ಟಿಗಳ ಪಿವರ	
1.	1) §t mater motor 2) §cms sam or CBL Home Loan A/c no:91802051	02.11.2021	ರಿಂದ ಬಡ್ಡಿ, ಪೀನಲ್	සික්කුණ 3 : ධර්ජන්තර්, සාමුණ ප්රශේෂ කණ ණ 6. වූ පෙණකණ සික්කුල් ව පතිතිමණ ණ 72 දේ සම සමම මෙම පතිතිව 17. 17.4 7.7 8 වන 17.9 ද පතුත්වයේ සමුණු : කුතුණ ජන 18 සම හමුක් 10.0 සම ණ ජනුත. පමණුත කණ ජන සාමුණුක් 17. කඩුණුක් 17. ද පතුණු : කන 19. ද පමණුත ජනුතුණ කම් සමුණුක් 17. ද පතුණුක් 17. ද පතුණු : කන 19. ද පමණුත සෙකුණ ක් කිකුණුක් 17. ද පතුණුක් 17.	ರ್ವದಿಂದ ಪಶ್ಚಿಮಕ್ಕೆ 165 ಅಡೆ ಮ ವಿ: ಪೂರ್ವಕ್ಕೆ: ಖಾಸಗಿ ಆಸ್ತಿ ಮ ಕ್ಷೇ ಖಾಸಗಿ ಆಸ್ತಿ, ೧೮ ಅಪಾರ್ಟ್ ಮೆಂಟ್ ಕಟ್ಟಡದಲ್ಲಿ ಚ. ಆಡಿ ಆವಿಭಜಿತ ಪಾಲು, ಹಕ್ಕು ಆ
2.	1. áctivá sar. záveze znástna 2. ác závezer szávezer, ác segor, áctivá szávezer Loan Against Property A/c no: 3216083		ಕೂ. 677254.06 + ದಿ.24.08.2021 ರಿಂದ ಬಡ್ಡಿ , ಪೀಸಲ್ ಬಡ್ಡಿ ಖರ್ಚು ಮತ್ತು ವೆಚ್ಚಗಳು	ಆಡಿ ಈ ಆಸ್ತಿಯ ಚಕ್ಕುಬಂದಿ: ಪೂರ್ವಕ್ಕೆ: ನಿವೇಶನ ನಂ. 499, ಪಕ್ಷಿಮಕ್ಕೆ:	ಮೀಟರ್ ಒಟ್ಟು 1200 ಚರ
	ಸ್ಥಳ : ಬೆಂಗಳೂರು ರಿಸಾಂಕ : 18.01.2022			1860 : ಹೆಚ್ಚಾನಿಸ್ಗಳು ಬ್ಯಾಂಕ್ ಲ್ಲಿ, ಹೆಚ್ಚಾನಿಸ್ಗಳು ಬ್ಯಾಂಕ್ ಹೌಸ್, ಜಿಟ್ ಮೂರ್ಡ್ ಚಿಕ್ಕಾರುತ್ ಸರ್ಕೇಶ (ನೆಚ್.) ಮುಂಬರ್ನ್ನು400013	ಸಹಿ/- ಅಧಿಕೃತ ಅಧಿಕಾರಿ, ಎಚ್ಡಾನಿಎಸ್& ಬ್ಯಾಂಕ್ ಲಿ.

ಎಚ್ಡ್ಎಫ್ಸ್ ಬ್ಯಾಂಕ್ ಲಿ., ನೆಲ ಮದಡಿ, ರಾಷ್ಟ್ರೋಷ್ಟ್ಯಾ ಭನಕ, ಮುಡಿಸಿಕಲ್ ಕಂ. 3/1, ನಾರ್ಡ್ ಕಂ. 77, ಪ್ರಸಹುಂಗ ರಕ್ತಿ, ಬೆಂಗಳೂರು–560001. ಫೋರ್ಟ್ 68906203/6269

ಸಾಧೀನದ ಬಗ್ಗೆ ಪ್ರಕಟಣೆ (ಸ್ಥಿರ ಸ್ವತಿಗೆ ಸಂಬಂಧಿಸಿದಂತೆ) ಅನೇಕ್ಷರ್ –VI . ಸೆಕ್ಯುರಿಟಿ ಇಂಟರೆಸ್ಟ್ ಎನ್ಫೋರ್್ಸ್ಮನಿಂಟ್ ನಿಮಯ, 2002ರ ನಿಮಯ 8(1) ರ ಅಪೆಂಡಿಕ್ಸ್ – IV ರ ಪ್ರಕಾರ ಇ ಜ್ಯಾಕ್ ಲ್ಲಿ ಇದರ ಆರೀಕರ ಹೊಂದಿನ ಅಧಿಕೃತ ಅಧಿಕಾರಿಯಾಗಿನ್ನು ಸೆಕ್ಯೂರಿಟ್ಟಿಸೇಷನ್ ಅಂಡ್ ರಿಕರ್ನಸರ್ಕ್ ಆನ್ ಮೂನಿಯರ್ಸ್ ಅರ್ವ

Website: www.bankofbaroda.in

್ಯೂರಿಟಿ ಇಂಟರೆಸ್ಟ್ ಆಕ್ಟ್ (ಎಸ್ಫ್ಫೋರ್ಸ್ಮ್ ಮೆಂಟ್) ನಿಯಮ 2002ರ ನಿಯಮ 6(2) ಕ ಕ್ರೋರ್ಸ್ಟ್ ಮೆಂಟ್ ಆಫ್ ಸೆಕ್ಟೂರಿಟಿ ಇಂಟರೆಸ್ಟ್ ಆಕ್ಟ್ (ಸರ್ಫೇಸ್) ಅಡಿಯಲ್ಲಿ ಸ್ಥಿರಾಸ್ತಿಯ ಮ ನಿರ್ವಹಣಗಳ ಮತ್ತು ನಿರ್ವಹಣಾಗಿ ಸಾಲಗಾರರು, ಅಥಮಾನದಾರರು ಮತ್ತು ಜಾವಿಗ ್ಕರ್ಕ್ ಗರ್ಭವರ್ ಆರ್. ಸಾತ್ಯಂತ ಸಾತ್ರಂತ ಸ

ಸಾಲಗಾರರ / ಅಪಮಾನರಾವರ/ ಪಾರ್ಮೀನವಾರರ ಹೆಸರು ಮತ್ತು ವಿಲಾಸ :			70	ny isanyan an	torreb	र-मार् साथ कार्यक च-कारकारी प्रसादक साम्रो साम्राज	ವೀಸಲು ಬೆಲೆ, ಇಎಂಡಿ, ಏರ್ ಹೆಚ್ಚಳ ಮೊತ್ತ ಮತ್ತು ಇಎಂಡಿ ಗೆ ಕೊನೆಯ ವಿಕಾರಕ	ಸ್ವಾಧೀನದ ರೀತಿ (ರಂತಾತ್ಮಕವಾಗಿ /ಭೌತಿಕವಾಗಿ	ಆಸ್ತರು ಪರಿವೀಕ್ಷಣೆಯ ವಿನಾರಕ ಮತ್ತು ಸಮಯ
(1) this is the symmetry of glove coultry spaintenance and clothers spaintenance and clothers spaintenance and clothers spaintenance and clothers spaintenance appear states and spaintenance approximation appear as a spaintenance appear as a spaintenance and spaintenance and clothers and clothers and clothers and clothers and clothers are appeared to the spaintenance and clothers are also as the clothers are also as a clother are also as the clothers are also as a clother are also as the clothers are also as the clot	EALTY "D' WHAT AND WHAT ROOSE THAT THE SEE SA, ALD TO SEE SA-SE SA CHINTING THE SEE SA, ALD TO SEE SA-SE SA CHINTING THE WAS SEED AND THE SEE SEED AND THE WAS SEED AND THE SEED AND THE SEED AND THE SEED AND THE SEED AND THE SEED AND THE SEED AND					Demon': 3112.1091 dod do 4.44.53,347.85 (cs. roop &orth oursgroup, cs. in oursgroup, cs. in oursgroup, cs. in oursgroup, cs. in our group, cs. in our strain our laseful up to water strain under strain	Derrice stot: da.2.35.80.000/- 0.000 fd.3.158.000/- tor stay day 10.55.000 fmost smot stoto stoto smot smot stoto smot smot stoto smot smot stoto smot sto	\$ a feath magnetical design of the second of	ಕರುಯ ಅಧಿಕೃತ ಅಧಿಕಾರಿಯಂದ ಸೂರ್ವ ಆಕಾರಾತಿಯೊಂದಿಗೆ
dag mristma, dorwad-56004).	gith Noat	tiges Elic.	ನಿರ್ಮಿತ ಪ್ರಶೇಶ (ಚದರ ಅಡಿಗಳಲ್ಲಿ)	ಸೂಪರ್ ನಿರ್ಮಿತ ಪ್ರದೇಶ (ಚದರ ಅಡಿಗಳಲ್ಲಿ)	ಭೂಮಿಯಲ್ಲಿ ಅವಿಭರ್ವ ಜಾಲು (ಚರರ ಅಡಿಗಳಲ್ಲಿ)				
	1	002	1003	1254	1254				
	2	004	1161	1451	1451				
	3	006	1117	1396	1396				
	4	101	1120	1400	1400				
	5	183	1044	1305	1305	1			
	6	105	1013	1266	1266				
	7	202	1003	1254	1254	1			
	8	204	1161	1451	1451	1			
	9	206	1117	1396	1396				
	10	301	1120	1400	1400				
	11	303	1044	1305	1305				
	12	305	1013	1266	1266				

ರೊದ್ದೆಲ್ 9739316716 ಸಂಪರ್ಕಿಸಿ. ದೀನಾಂಕ: 21.91.2922, ಸ್ಥಳ: ವೆಂಗ

epaper.samyukthakarnataka.com

tt







CMYK